



ಕೋಣೆಗದು ಜೀವಕೆಯನ್ನು ತಂಬುತ್ತದೆ.

ಇನ್ನು ನಿವೃತ್ತಿ ಅರ್ಮೇಗ್ಯಾದ ಬಗ್ಗೆ ಕಾಳಜಿ ಉಳ್ಳವರ್ಲೊ? ಆಗಲೂ ಕಲೆ ಮತ್ತು ಕಾಳಜಿ ಎರಡನ್ನು ಸಮರ್ಪಿಸಲನ ವಾಡಬಹುದು.

ಕರಟದಲ್ಲಿ ಗೊಬ್ಬರ ತುಂಬಿ ಪುರಿನ, ಸಂಭಾರ ಬಳ್ಳ, ಒಂದೆಲಗ ಇಂಥವನ್ನು ನೆಟ್ಟು ಅಂಗಳದ ಗಡ, ಮರಗಳಿಗೆ ನೇತು ಹಾಕಿ ಅಥವಾ ಪ್ರೋದಿಗಡಳ ಬಿಸಿಲು ಇಳಿಕುವ ಬೊಡ್ಡೆಗಳ ಮೇಲೆ ಅವುಗಳನ್ನು ಪ್ರತಿಪಾಟಿಸಿ ಆ ಸಹಿಗಳು ಬಲಿತು ತುಗಾಡ ತೊಡಗಿದವೆಂದರೆ, ಅಂಚುಗಳನ್ನು ಕತ್ತರಿಸಿ ಚಟ್ಟ, ತಂಬುಳಿ, ಪಾನಕ ತಯಾರಿಸಿ. ಕತ್ತರಿಸಿ ಕೊಳುಂಬರಿಗೆ, ಸೂಪ್, ಸ್ವಾಂಡ್ಯಾವಿಚ್ಚುಗಳಿಗೆ ಬಳಿಸಿ ಮತ್ತೊಮ್ಮೆ ಗಿಡಗಳಿಗೆ ಸ್ವಲ್ಪ ಗೊಬ್ಬರ ಕೊಡಿ. ನಿತ್ಯವೂ ನೆರುಣಿಸುತ್ತಿರಿ, ಅದು ಮತ್ತೆ ಬೆಳೆಯಲ್ಲಿದ್ದ ಅಂಶ ಅಂದಿರಿಸಿ ಮತ್ತೊಮ್ಮೆ ಸ್ವೇಚ್ಚಿತರು ಮನೆಗೆ ಬಂದಾಗ ಒಂದೆರಡು ಎಲೆಗಳನ್ನು ತಂಡರಿಸಿ ಆಫ್ರಾಲ್ಸಿಸಲು ಅವರಿಗೆ ನೀಡಿ.

**ಪ್ಲಾಸ್ಟಿಕ್ ಬಾಟಲಿಯ ತಲೆ ಕೊಯ್ಯಿ ಅಲ್ಲಲ್ಲಿ ತೂತಗಳನ್ನು ಮಾಡಿ**

(ಸ್ವಲ್ಪದ್ದೆವರ್ಗ ಬಿಸಿ ಮಾಡಿ ಚುಟ್ಟಿ) ಒಳಗಡೆಯಿಂದ ತೂತಗಳಲ್ಲಿ ಹೊರಗಿಲುಕುವಯೆ ಈರುಳ್ಳಿಗಳನ್ನು ಇಡುತ್ತಾ, ಗೊಬ್ಬರ ತುಂಬಿಸುತ್ತಾ ಬಿನ್ನ. ಕೊಯ್ಯಿಯಲ್ಲಿ ಬಾಟಲಿಯ ಮೇಲುಭಾಗದಲ್ಲಿಯೂ ಒಂದು ಈರುಳ್ಳಿಯನ್ನು ಹುಗಿಯಿರಿ. ಹೀಗೆ ತಯಾರಾದ ಬಾಟಲಿಗಳನ್ನು ಕಟ್ಟಿಯ ಮೇಲಿಡಿ ಅಥವಾ ಗಿಡಗಳಿಗೆ ಅಥವಾ ಬಾಲ್ಯಾನಿಯ ಗ್ರಿಲ್ಲಿಗೆ ನೇತು ಹಾಕಿದಿ. ದಿನಾಲು ನೆರುಣಿಸುತ್ತಾ ಬಿನ್ನ. ಎಂಟ್ಟು ದಿನಗಳಲ್ಲಿ ಈರುಳ್ಳಿಗಳು ಮೊಳಕೆಯೋಡೆ ಎಲೆಗಳು ಹೊರ ಚಾಚಲಾರಂಭಿಸುತ್ತವೆ. ಕೆಲವು ದಿನಗಳ ನಂತರ ಎರಡು ದಿನಗಳಗೊಮ್ಮೆ ಈರುಳ್ಳಿ ಎಲೆಗಳನ್ನು ಕೊಯ್ಯಿ ಉಂಟಿಸಿ ಉಪಯೋಗಿ. ಮುಂದೆರಡು ತಿಂಗಳಿಗಳ ಕಾಲ ಆ ತಾಜಾ ಎಲೆಗಳ ಫುಮು ರುಚಿ ಜಿಹ್ವೆಯನ್ನು ಚುರುಕಾಗಿಸುತ್ತದೆ.

ಇನ್ನೊಂದು ಮಾದರಿಯನ್ನು ನೋಡಿ, ಹಳೆಯ ಕ್ರೀರ್ ನೆಲಕ್ಕೆ ಒಂದರ ಮೇಲೊಂದನ್ನಿಟ್ಟು ಕುಂಡದಂತೆ ಬಳಿಸಬಹುದು ಅಥವಾ ನೇತಾಡಿಸಿ ಅದರಲ್ಲಿ ಲೋಸರ, ಪುದಿನಗಳಂತಹ ಏರಿ ಇಲ್ಲಿಯಿವರಂತಹ ಗಿಡಗಳನ್ನು ಹಾಕಿ. ಟೀರಿನ ಹೊರಮ್ಮೆಗೆ ಬಳ್ಳಿ ಅಥವಾ ಚಾಕ್‌ಹೊಸಿನಿಂದ ಒಂದೆರಡು ಹೂ, ಎಲೆಗಳ ಚಿಕ್ಕಗಳನ್ನು ಬಿಡಿಸಿ. ಅದು ಇಡೀ ಅಂಗಳಕ್ಕೆ ಶೊಳೆಯನ್ನು ನೀಡಿ, ನಿಮ್ಮ ಮನೆಯ ಅಂದವನ್ನೂ ಹೆಚ್ಚಿಸಿ, ಆಚೆಚೆ ಹಾದು ಹೋಗುವವರು ಹೊಗಳದಿಧರೆ ಕೇಳಿ.

ಇಲ್ಲಿ ಕಲೆಯೂ ಆಯಿತು, ಅಲುಕಾರವೂ ಆಯಿತು, ಆರ್ಮೇಗ್ ಭಾಗ್ಯವೂ ಆಯಿತು.

ಇದೇ ರೀತಿ ಕರಟಗಳಲ್ಲಿ, ಪ್ಲಾಸ್ಟಿಕ್ ಬಾಟಲಿಗಳಲ್ಲಿ, ಹಳೆಯ ತೂತಗಳಲ್ಲಿ ನೇಲ, ಕಟ್ಟಿ ಅಥವಾ ಜೋತಾಡುವ ಹಾಗೆ ಅಲಂಕಾರಿಕ ಗಿಡಗಳನ್ನು ಬೆಳೆಯಬಹುದು. ಕರಟಗಳಲ್ಲಿ ಶುಂಠಿ, ಅರಿಶಿಣ ಅಥವಾ ಸೊಪ್ಪುಗಳನ್ನು ಬೆಳೆಸಿ ಮತ್ತು ಮತ್ತೆದ ಕಬ್ಬಿದ ಅಥವಾ ಹೊಸಮನೆ ಪ್ರವೇಶದ ಉದುಗೊರಿಯಾಗಿ ನೀಡಬಹುದು. ಆ ರೀತಿಯಾಗಿ ಗಿಡತ್ತಿತ್ಯಿನ್ನು ಅವರಲ್ಲೂ ಬೆಳೆಸಬಹುದು. ಆದರೆ ಇವುಗಳಿಗೆ ನಿಯಮಿತ ನೆರು ಬೇಕೇ ಬೇಕು.

ಒಮ್ಮೆ ಗಿಡಗಳ ಜಡಗೆ ಗೇಡಿನ ಬೆಳೆಸಿಕೊಂಡಿರೆಂದರೆ ಅದು ಹವ್ಯಾಸವಾಗಿ, ನಿಮ್ಮ ಮನ ಮೈಗೆ ತಾಕತ್ತು ನೀಡುವ ಬಲವಾಗಬ್ಲಿದು. ನಿಮ್ಮ ಸ್ವಜನ್ಮಿತಿಯನ್ನು ಹೊರತರುವ ಸಾಧನವಾಗಬ್ಲಿದು. ನೋಡ್ತು ಇರಿ, ನಿಮ್ಮ ವ್ಯಕ್ತಿತ್ವವನ್ನೇ ಬದಲಾಯಿಸಬ್ಲಿದು.